



22110512



TELUGU A1 – STANDARD LEVEL – PAPER 2
TÉLOUGOU A1 – NIVEAU MOYEN – ÉPREUVE 2
TELUGU A1 – NIVEL MEDIO – PRUEBA 2

Monday 16 May 2011 (morning)

Lundi 16 mai 2011 (matin)

Lunes 16 de mayo de 2011 (mañana)

1 hour 30 minutes / 1 heure 30 minutes / 1 hora 30 minutos

INSTRUCTIONS TO CANDIDATES

- Do not turn over this examination paper until instructed to do so.
- Answer one essay question only. You must base your answer on at least two of the Part 3 works you have studied. You may include in your answer a discussion of a Part 2 work of the same genre if relevant. Answers which are not based on a discussion of at least two Part 3 works will not score high marks.
- You are not permitted to bring copies of the works you have studied into the examination room.

INSTRUCTIONS DESTINÉES AUX CANDIDATS

- Ne retournez pas cette épreuve avant d'y être autorisé(e).
- Traitez un seul sujet de composition. Vous devez baser votre réponse sur au moins deux des œuvres de la 3^e partie que vous avez étudiées. Le cas échéant, vous pouvez inclure dans votre réponse une discussion sur une œuvre du même genre littéraire étudiée dans la 2^e partie du programme. Les réponses qui ne sont pas basées sur au moins deux des œuvres de la 3^e partie n'obtiendront pas une note élevée.
- Vous n'êtes pas autorisé(e) à amener des exemplaires des œuvres que vous avez étudiées dans la salle d'examen.

INSTRUCCIONES PARA LOS ALUMNOS

- No dé la vuelta al examen hasta que se lo autoricen.
- Elija un tema de redacción. Su respuesta deberá basarse en al menos dos de las obras estudiadas en la Parte 3. Se podrán hacer comentarios sobre una obra de la Parte 2 del mismo género, si fuera necesario. Las respuestas que no incluyan una discusión sobre al menos dos obras de la Parte 3 no recibirán notas altas.
- No se permite traer a la sala de examen copias de las obras estudiadas.

ಒక್ಕ ವ್ಯಾಸ (ಪಶ್) ಕೆ ಸಮಾಧಾನಂ ರಾಯಂಡಿ. ಮೀ ಸಮಾಧಾನಂ, ಕನೀಸಂ ಮೀರು ಚದಿವಿನ ಮೂಡೋ ಭಾಗಂಲೋನಿ ರೆಂಡು ಸಾಹಿತ್ಯಾಲೈಟ್ ಆಧಾರಪಡಿ ಉಂಡಾಲಿ. ಅವಸರಮನುಕುಂಬೆ ರೆಂಡೋ ಭಾಗಂಲೋನಿ ಅದೇ ಕೋರ್ಟು ಚೆಂದಿನ ಸಾಹಿತ್ಯಂ ಗುರಿಂಬಿ ಮೀ ಸಮಾಧಾನಂಲೋ ಚರ್ಚಿಂಚವಚ್ಚು. ಕನೀಸಂ ಮೂಡೋ ಭಾಗಂಲೋನಿ ರೆಂಡು ಸಾಹಿತ್ಯಾಲ್ ಪ್ರಸ್ತಾವನ ಲೇನಿ ಸಮಾಧಾನಾಲಕು ಎತ್ತುವ ಮಾರ್ಗಲು ರಾಷ್ಟು.

1. “ತಾನು (ಮು) ನಿವಸಿಂಚೆ ಸಮಾಜಾನಿಕಿ ಮುದ್ರಣ ಇವ್ಯಟಮೇ ರಚಯಿತ ವಹಿಂಂದಾರ್ಥಿನ ಪಾತ್ರ.” ಸಾಮಾಜಿಕ ವಿಲುವಲನು, ಆದಾರಾಲನು ಧ್ವನಿಪರವಂತಿಗೆ ಸಾಹಿತ್ಯಂ ನಿರ್ವಹಿಂಂದಾರ್ಥಿನ ಪಾತ್ರಲೋ ಒಕ ಭಾಗಂ ಅನ್ವಯಿಸಿ ಎಂತ ವರಕು ನಿಜಮನಿ ಮೀರು ಅನುಕುಂಟುನ್ನಾರೋ ಮೀರು ಚದಿವಿನ ಗ್ರಂಥಾಲಲ್, ಕನೀಸಂ ರೆಂಡೆಂಟಿನಿ ಸೂಕ್ತಾಂಗ ಪ್ರಸ್ತಾವಿಸ್ತೂ, ವಿವರಿಂಚಂಡಿ.
2. ಒಕ ಗ್ರಂಥಾನಿಕಿ ಮನಮಿಚ್ಚೆ ವಿವರಣ, ಪ್ರತ್ಯುತ್ತರಾಲ್ ಇ ಗ್ರಂಥ ಶೀರ್ಷಿಕನು ಎಂತ ವರಕು ನಿರ್ಣಯಸ್ತಾಯೋ ಮೀರು ಚದಿವಿನ ಗ್ರಂಥಾಲಲ್, ಕನೀಸಂ ರೆಂಡೆಂಟಿನಿ ಸೂಕ್ತಾಂಗ ಪ್ರಸ್ತಾವಿಸ್ತೂ ವ್ಯಾಖ್ಯಾನಿಂಚಂಡಿ.
3. ಸಮಾಜಾನ್ನಿ ಗುರಿಂಬಿ ಚೆಪ್ಪೆಟಪ್ಪಡು ಸಾಹಿತ್ಯಾನಿಕಿ ಒಕ ಸಾಮಾಜಿಕಿ ಪಾತ್ರ ಉಂದಿ. ಇಂದುಕೋಸಂ ಸಾಹಿತ್ಯಂ ತರಮು ತನ ವನರುಲನು, ಅಂತೆ ನಾಟಕಂ, ಪಾತ್ರ, ಭಾಷ್ಯ ವಂಟಿವಿ, ಉಪಯೋಗಿಸ್ತುಂದಿ. ಈ ಪ್ರತಿಪಾದನನು ಎಂತ ವರಕು ಅಂಗೀಕರಿಸ್ತಾರೋ ಮೀರು ಚದಿವಿನ ಗ್ರಂಥಾಲಲ್, ಕನೀಸಂ ರೆಂಡೆಂಟಿನಿ ಸೂಕ್ತಾಂಗ ಪ್ರಸ್ತಾವಿಸ್ತೂ, ಪರಿಶೀಲಿಂಂಚಂಡಿ.
4. ಸಾಹಿತ್ಯಂ ಕೊನ್ನಿಂದ ಸಾರ್ಥಕ ಪ್ರಕೃತಿ, ಮಾನವುಲ ಮಧ್ಯ ಶತ್ಯತ್ವಾನ್ನಿಂದಿರ್ಪುರಿಸ್ತುಂದಿ, ಅಂತೆ ಮಾನವುಡು ತನ ಮನುಗಡಕೋಸಂ ತಪ್ಪಿನಿಸರ್ದೆ ಪ್ರಕೃತಿನಿ ಬಡೆಂದದಂ ಅನ್ವಯಾಗಾಗಿ. ಮೀರು ಚದಿವಿನ ಗ್ರಂಥಾಲಲ್, ಕನೀಸಂ ರೆಂಡೆಂಟಿಲ್ ಈ ಭಾವಂ ಎಂತವರಕು ಪ್ರತಿಬಿಂಬಿಸ್ತುನ್ನಾದಿ ಲೇದಾ ವ್ಯಾಲಿರೇಕೆಸ್ತುನ್ನಾದನಿ ಮೀರು ಅನುಕುಂಟುನ್ನಾರು.
5. ಸಾಹಿತ್ಯಂ ಭಾಷಾ ಸೌಂದರ್ಯಂ, ಭಾಷಾ ಬಲಾಲ ಗುರಿಂದಿ ಉಂಟುಂದಿ. ಈ ಪ್ರತಿಪಾದನನು ಎಂತ ವರಕು ಅಂಗೀಕರಿಸ್ತಾರೋ ಮೀರು ಚದಿವಿನ ಗ್ರಂಥಾಲಲ್, ಕನೀಸಂ ರೆಂಡೆಂಟಿನಿ ಸೂಕ್ತಾಂಗ ಪ್ರಸ್ತಾವಿಸ್ತೂ ವಿವರಿಂಚಂಡಿ.